

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್

|| ವೆಣ್ಣೆಯ್ವಿಲುಂಗಿ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ವೆಣ್ಣೆಯಿಲುಂಗಿ ॥

ವೆಣ್ಣೆಯಿಲುಂಗಿ

‡ವೆಣ್ಣೆಯ್ ವಿಲುಂಗಿ ವೆಱುಂಗಲತ್ತೆಲ
ವೆಱ್ಪಿಡೈ ಇಟ್ಟು * ಅದನ್ ಓಶೈ ಕೇಟ್ಟುಂ *
ಕಣ್ಣ ಪಿರಾನ್ ಕಱ್ಪ ಕಲ್ವಿ ತನ್ನೆಲ *
ಕಾಕ್ಕಗಿಲ್ಲೋಂ ಉನ್ ಮಗನೈ ಕ್ಕಾವಾಯ್ *
ಪುಣ್ಣಿಲ್ ಪುಳಿ ಪ್ಪೆಯ್ದಾಲ್ ಒಕ್ಕುಂ ತೀಮೈ *
ಪುರೈ ಪುರೈಯಾಲ್ ಇವೈ ಶೆಯ್ಯ ವಲ್ಲ *
ಅಣ್ಣಿಱ್ ಕಣ್ಣಾನ್ ಓರ್ ಮಗನೈ ಪ್ಪೆಱ್ಪ *
ಅಶೋದೈ ನಂಗಾಯ್ ! ಉನ್ ಮಗನೈ ಕ್ಕಾವಾಯ್ (೧)

ವರುಗ ವರುಗ ವರುಗ ಇಂಗೇ *
ವಾಮನ ನಮ್ಮೀ ! ವರುಗ ಇಂಗೇ *
ಕರಿಯ ಕುಱಲ್ ಶೆಯ್ಯ ವಾಯ್ ಮುಗತ್ತೆಂ *
ಕಾಗುತ್ತ ನಮ್ಮೀ ! ವರುಗ ಇಂಗೇ *
ಅರಿಯನ್ ಇವನ್ ಎನಕ್ಕಿನ್ನು ನಂಗಾಯ್ ! *
ಅಂಜನ ವಣ್ಣಾ ! ಅಶಲಗತ್ತಾರ್ *
ಪರಿಬವಂ ಪೇಶ ತ್ತರಿಕ್ಕಗಿಲ್ಲೇ *
ಪಾವಿಯೇನುಕ್ಕಿಂಗೇ ಪೋದರಾಯೇ (೨)

ತಿರುವುಡೈ ಪ್ಪಿಳ್ಳೈ ತಾನ್ ತೀಯವಾಱು *
ತೇಕ್ಕುಂ ಒನ್ನುಂ ಇಲನ್ ತೇಶುಡೈಯನ್ *

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಪಿ sounds almost like ಱ್ಪಿ, ಱ್ಪಿ like ಱ್ಪಿ, and so on. The consonant-cluster ನ್ಪಿ is pronounced somewhere between ನ್ಪಿ and ನ್ಪಿ. It is, however, colloquially acceptable to pronounce the clusters ಱ್ಪಿ and ನ್ಪಿ as ತ್ತ and ನ್ನ, respectively.

ಉರುಗ ವೈತ್ತ ಕುಡತ್ತೊಡು ವೆಣ್ಣೆಯಾ *
 ಉಱಿಂಜಿ ಉಡೈತ್ತಿಟ್ಟು ಪ್ಪೊಂದು ನಿನ್ನಾ *
 ಅರುಗಿರುಂದಾರ್ ತಮ್ಮೈ ಅನಿಯಾಯಂ
 ಶೆಯ್ದುದುದಾ * ವಱಿಕ್ಕೋ ಅಶೋದಾಯಾ ! *
 ವರುಗ ಎನ್ನುನ್ಮಗ್ ತನ್ನೈ ಕ್ಕುವಾಯಾ *
 ವಾಱಿ ಒಟ್ಟಾ ಮದುಶೂದನನೇ (೩)

ಕೊಂಡಲ್ ವಣ್ಣಾ ! ಇಂಗೇ ಪೋದರಾಯೇ *
 ಕೋಯಿಱ್ ಪಿಳ್ಳಾಯಾ ! ಇಂಗೇ ಪೋದರಾಯೇ *
 ತೆಣ್ ತಿರೈ ಶೂಱ್ ತಿರುಪ್ಪೇರ್ ಕ್ಕಿಡಂದ *
 ತಿರುನಾರಣಾ ! ಇಂಗೇ ಪೋದರಾಯೇ *
 ಉಂಡು ವಂದೇ ಅಮ್ಮಂ ಎನ್ನು ಶೊಲ್ಲಿ *
 ಓಡಿ ಅಗಂ ಪುಗ ಆಯ್ಚ್ಚಿ ತಾನುಂ *
 ಕಂಡೆದಿರೇ ಶೆನ್ನೆಡುತ್ತು ಕ್ಕೊಳ್ಳ *
 ಕಣ್ಣ ಪಿರಾ ಕಱ್ ಕಲ್ವಿ ತಾನೇ (೪)

ಪಾಲೈ ಕ್ಕುಱಂದಡುಪ್ಪೇಱಿ ವೈತ್ತು *
 ಪಲ್ವಳೈಯಾಳ್ ಎನ್ನಗಳ್ ಇರುಪ್ಪ *
 ಮೇಲೈ ಅಗತ್ತೇ ನೆರುಪ್ಪು ವೇಂಡಿ
 ಚೈನ್ನು * ಇಱೈಪ್ಪೊಱುದಂಗೇ ಪೇಶಿ ನಿನ್ನೇ *
 ಶಾಳಕ್ಕಿರಾಮಂ ಉಡೈಯ ನಮ್ಮಿ *
 ಶಾಯ್ತ್ತು ಪ್ಪರುಗಿಟ್ಟು ಪ್ಪೊಂದು ನಿನ್ನಾ *
 ಆಲೈ ಕ್ಕರುಮ್ಮಿನ್ ಮೋಱಿ ಅನೈಯ *
 ಅಶೋದೈ ನಂಗಾಯಾ ! ಉನ್ನಗನೈ ಕ್ಕುವಾಯಾ (೫)

ಪೋದರ್ ಕಂಡಾಯಾ ಇಂಗೇ ಪೋದರ್ ಕಂಡಾಯಾ *
 ಪೋದರೇ ಎನ್ನಾದೇ ಪೋದರ್ ಕಂಡಾಯಾ *
 ಎದೇನುಂ ಶೊಲ್ಲಿ ಅಶಲಗತ್ತಾರ್ *
 ಎದೇನುಂ ಪೇಶ ನಾ ಕೇಟ್ಟಿ ಮಾಟ್ಟೇ *
 ಕೋದುಗಲಂ ಉಡೈ ಕ್ಕುಟ್ಟನೇಯೋ ! *
 ಕುನೆಡುತ್ತಾಯಾ ! ಕುಡಂ ಆಡು ಕೂತ್ತಾ ! *

ವೇದ ಪ್ಪೊರುಳೇ ! ಎೞ ವೇಂಗಡವಾ ! *
 ವಿತ್ತಗನೇ ! ಇಂಗೇ ಪೋದರಾಯೇ (೬)

ಶೆನ್ನೆಲ್ ಅರಿಶಿ ಶಿಱುಪರುಪ್ಪು *
 ಶೆಯ್ದು ಅಕ್ಕಾರಂ ನಱುನೆಯ್ ಪಾಲಾಲ್ *
 ಪನ್ನಿರಂಡು ತಿರುವೋಣಂ ಅಟ್ಟೇ *
 ಪಂಡುಂ ಇ ಪ್ಪಿಳ್ಳೈ ಪರಿಶಱಿವೞ *
 ಇನ್ನಂ ಉಗಪ್ಪೞ ನಾೞ ಎನ್ನು ಶೋಲ್ಲಿ *
 ಎಲ್ಲಾಂ ವಿಱುಂಗಿಟ್ಟು ಪ್ಪೋಂದು ನಿನ್ಱಾೞ *
 ಉನ್ನಗೞ ತನ್ನೈ ಅಶೋದೈ ನಂಗಾಯ್ ! *
 ಕೂವಿ ಕೊಳ್ಳಾಯ್ ಇವೈಯುಂ ಶಿಲವೇ (೭)

ಕೇಶವನೇ ! ಇಂಗೇ ಪೋದರಾಯೇ *
 ಕಿಲ್ಲೇೞ ಎನ್ನಾದಿಂಗೇ ಪೋದರಾಯೇ *
 ನೇಶಂ ಇಲಾದಾರ್ ಅಗತ್ತಿರುಂದು *
 ನೀ ವಿಳೈಯಾಡಾದೇ ಪೋದರಾಯೇ *
 ದೂಶನಂ ಶೋಲ್ಲುಂ ತೋಱುತ್ತೈ ಮಾರುಂ *
 ತೊಂಡರುಂ ನಿನ್ನ ಇಡತ್ತಿಲ್ ನಿನ್ನು *
 ತಾಯ್ ಶೋಲ್ಲು ಕೊಳ್ಳದು ತನ್ನಂ ಕಂಡಾಯ್ *
 ದಾವೋದರಾ ! ಇಂಗೇ ಪೋದರಾಯೇ (೮)

ಕನ್ನಲ್ ಇಲಟ್ಟುವತ್ತೋಡು ಶೀಡೈ *
 ಕಾರ್ ಎಳ್ಳಿೞ ಉಂಡೈ ಕಲತ್ತಿಲ್ ಇಟ್ಟು *
 ಎೞ ಅಗಂ ಎನ್ನು ನಾೞ ವೈತ್ತು ಪ್ಪೋಂದೇೞ *
 ಇವೞ ಪುಕ್ಕವಱ್ಱೈ ಪ್ಪೆಱುತ್ತಿ ಪ್ಪೋಂದಾೞ *
 ಪಿನ್ನುಂ ಅಗಂ ಪುಕ್ಕುಱಿಯೈ ನೋಕ್ಕಿ *
 ಪಿಱಂಗೊಳಿ ವೆಣ್ಣೆಯುಂ ಶೋದಿಕ್ಕಿನ್ಱಾೞ *
 ಉನ್ನಗೞ ತನ್ನೈ ಯಶೋದೈ ನಂಗಾಯ್ ! *
 ಕೂವಿ ಕೊಳ್ಳಾಯ್ ಇವೈಯುಂ ಶಿಲವೇ (೯)

ಶೋಲ್ಲಿಲ್ ಅರಶಿ ಪ್ಪಡುದಿ ನಂಗಾಯ್ !*
 ಶುಱಲ್ ಉಡೈರ್ಯ್ ಉರ್ ಪಿಳ್ಳೈ ತಾನೇ*
 ಇಲ್ಲಂ ಪುಗುಂದೇ ಮಗಳೈ ಕ್ಕೂವಿ*
 ಕೈಯಿಲ್ ವಳೈಯೈ ಕ್ಕುಱಿಱ್ಱಿ ಕೊಂಡು*
 ಕೊಲ್ಲೈಯಿಲ್ ನಿನ್ನುಂ ಕೊಣರ್ಂದು ವಿಱ್ಱು*
 ಅಂಗೊರುತ್ತಿಕ್ಕವ್ ವಳೈ ಕೊಡುತ್ತು*
 ನಲ್ಲನ ನಾವಱ್ ಪಱಿಂಗಳ್ ಕೊಂಡು*
 ನಾರ್ ಅಲ್ಲೇನ್ ಎನ್ನು ಶಿರಿಕ್ಕಿನ್ನಾನೇ (೧೦)

‡ವಂಡು ಕಳಿತ್ತಿರೈಕ್ಕುಂ ಪೊಱಿಲ್ ಶೂಱ್*
 ವರುಪುನಲ್ ಕಾವಿರಿ ತ್ತೆನ್ನರಂಗಳ್*
 ಪಂಡವ್ ಶೆಯ್ದು ಕಿರೀಡೈ ಎಲ್ಲಾಂ*
 ಪಟ್ಟಪಿರಾರ್ ವಿಟ್ಟುಶಿತ್ತರ್ ಪಾಡಲ್*
 ಕೊಂಡಿವೈ ಪಾಡಿ ಕ್ಕುನಿಕ್ಕ ವಲ್ಲಾರ್*
 ಗೋವಿಂದರ್ ತರ್ ಅಡಿಯಾರ್ಗಳ್ ಆಗಿ*
 ಎಣ್ ದಿಶೈಕ್ಕುಂ ವಿಳಕ್ಕಾಗಿ ನಿಱ್ಪಾರ್*
 ಇಣ್ಮೆಯಡಿ ಎಂತಲೈ ಮೇಲನವೇ (೧೧)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||